

ನಿಯತ ರೂಪ (ಹರಿಹರನ ‘ಕುಂಬಾರ ಗುಂಡಯ್ಯ’). ಅದನ್ನು ಬೇಂದ್ರೆಯವರು ‘ಬೆಳಗು’ ಕವನದಲ್ಲಿ ತಮ್ಮ ಭಾವ ಗಾತ್ರಕ್ಕೆ ತಕ್ಕಂತೆ ಒದೆದು ಕಟ್ಟಿದ್ದಾರೆ. ಅದರ ಭಂದೋ ಬಂಧವನ್ನು ಬೆಳಗಿನ ಮೆಲುಗಾಳಿಯ ಅನಂದ, ಉತ್ಸಾಹ, ನಾಟ್ಯಾಭಿಪ್ರಾಯಕ್ಕಿಗೆ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.

1917ರ ಮೇ ತಿಂಗಳ ಆಯ್ದ ಪ್ರಕ್ರಿಯಲ್ಲಿ ಶ್ರೀ ಅರವಿಂದರು ಕೆಂಪ್ಸ್

ಕವಿಯ ಕಾವ್ಯ ವಿಮರ್ಶೆ ಮಾಡುತ್ತ ಸೌಂದರ್ಯದ ನಾಲ್ಕು ನೆಲೆಗಳನ್ನು ಮುಟ್ಟಿದರೆ ಪೂರ್ವತೆ ಬರುತ್ತದೆ ಎಂದು ತಿಳಿಸಿದ್ದರು. ಪ್ರತಿಯೊಂದು ನುಡಿಯಲ್ಲಿ ಒಂದೊಂದು ನೆಲೆ, ನಾಲ್ಕು ನುಡಿಯಲ್ಲಿ ನಾಲ್ಕು ನೆಲೆ. ಅದನ್ನು ಬೇಂದ್ರೆಯವರು ನಾಲ್ಕು ಬಗೆಯ ತೀವ್ರವಾಕೆ ಎಂದು ಅರ್ಥಮಾಡಿಕೊಂಡರು. ಅದನ್ನು ಚತುರ್ಮುಖ ಸೌಂದರ್ಯ ಎಂಬುದಾಗಿ ಸಿದ್ಧಪಡಿಸಿದರು.

1. **Sensuous Beauty** ಐಂದ್ರಿಯಕ ಸೌಂದರ್ಯ

2. **Imaginative Beauty** ಕಾಲ್ಪನಿಕ ಸೌಂದರ್ಯ

3. **Intellectual Beauty** ಬೌದ್ಧಿಕ ಸೌಂದರ್ಯ

4. **Ideal Beauty** ಆದರ್ಶ ಸೌಂದರ್ಯ

‘ಬೆಳಗು’ ಕವನದ ಹೊದಲ ಮತ್ತು ಎರಡನೆಯ ನುಡಿಯು ಐಂದ್ರಿಯಿಕ ಸೌಂದರ್ಯವನ್ನು, ‘ಮೂಡಲ ಮನೆಯ ಮುಕ್ಕಿನ ನೀರಿನ ಎರಕವಾಗಿ ಹೊಸ ಬೆಡಿಗಿನಲ್ಲಿ ಕಂಡಿದೆ. ಮೂರು ಮತ್ತು

ನಾಲ್ಕನೆ ನುಡಿಯು ಕಾಲ್ಪನಿಕ ಸೌಂದರ್ಯದಲ್ಲಿ ಮಿಂದು ದುಂಬಿಯಂತೆ ಮಾರ್ಯಾಲೋಕ ಸೃಷ್ಟಿಸಿದೆ ಇದು ಮತ್ತು ಆರನೆಯ ನುಡಿಯು ಬೌದ್ಧಿಕ ಸೌಂದರ್ಯವನ್ನು, ‘ಗಿಡಗಂಟೆಯಾ ಕೊರಳೊಳಗಿಂದ ಹಕ್ಕಿಗಳಾ ಹಾಡು’ ಆಗಿಸ ಬಗೆಯ ಕಾವ್ಯಾನುಭವ ನೀಡಿದೆ ಏಳನೆಯ ನುಡಿಯು ಆದರ್ಶ ಸೌಂದರ್ಯವನ್ನು ಅನುಭಾವದ ನೆಲೆಗೆ ಕೊಂಡೊಯ್ದಿದೆ. ಈ ಲೋಕಕ್ಕೆ ಪ್ರತಿದಿನ ಸೂರ್ಯ ನೀಡುವ ಶಾಂತಿ, ಶ್ರೀತಿ, ಜನಮನದಲ್ಲಿ ಒಂದಾಗಿ ಈ ನೆಲ ಗಂಧವರ ಸಿಮೆಯಾಗಲಿ ಎಂಬ ಮನುಜ ಕುಲದ ಗುರಿಯಾಗಿಸಿದೆ.

★ ★ ★

ಬೇಂದ್ರೆಯವರು ಕವಿ ರವೀಂದ್ರನಾಥ ಟಾಗ್‌ಲೋರ ಮತ್ತು ಯೋಗಿ ಶ್ರೀ ಅರವಿಂದರನ್ನು ತಮ್ಮ